



Q. No. 5. What is baggage ? Explain the provisions of the Customs Act, 1962 relating to baggage. Marks : 16

ಸಾಮಾನು ಸರಂಜಾಮು ಎಂದರೇನು ? ಸಾಮಾನು ಸರಂಜಾಮಿಗೆ ಸಂಬಂಧಿಸಿದಂತೆ ಸೀಮಾಸುಂಕದ ಅಧಿನಿಯಮ, 1962 ರಡಿಯಲ್ಲಿನ ಉಪಬಂಧಗಳನ್ನು ವಿವರಿಸಿರಿ.

Q. No. 6. Explain the provisions relating to collection and recovery of Income Tax. Marks : 16

ಆದಾಯ ತೆರಿಗೆ ಸಂಗ್ರಹಣೆ ಮತ್ತು ವಸೂಲಿಗೆ ಸಂಬಂಧಿಸಿದ ಉಪಬಂಧಗಳನ್ನು ವಿವರಿಸಿ.

Q. No. 7. Explain the various officers of customs under Customs Act, 1962. Marks : 16

ಸೀಮಾಸುಂಕ ಅಧಿನಿಯಮ, 1962 ರ ಅಡಿಯಲ್ಲಿ ಬರುವ ವಿವಿಧ ಅಧಿಕಾರಿಗಳ ಬಗ್ಗೆ ವಿವರಿಸಿ.

Q. No. 8. Write notes on **any two** of the following : Marks : 8×2=16
ಕೆಳಗಿನ ಯಾವುದಾದರೂ ಎರಡರ ಕುರಿತು ಟಿಪ್ಪಣಿ ಬರೆಯಿರಿ :

(a) Refund of tax

ತೆರಿಗೆ ಮರುಪಾವತಿ

(b) Previous year

ಹಿಂದಿನ ವರ್ಷ

(c) Perquisites.

ಸೌಲಭ್ಯಗಳು.

Q. No. 9. Solve **any two** of the following : Marks : 10×2=20

ಕೆಳಗಿನ ಯಾವುದಾದರೂ ಎರಡನ್ನು ಬಗೆಹರಿಸಿ :

(a) Draw a format showing computation of taxable income from let-out house property.

ಬಾಡಿಗೆ ಮನೆಯಿಂದ ಬರುವ ವರಮಾನ ಕಂಡುಹಿಡಿಯಲು ಇರುವ ನಮೂನೆಯನ್ನು ಬರೆಯಿರಿ.



(b) Mr. 'A' transferred a house property to his elder sister 'S' on January 20th 2021, on the condition that the house property will revert back to Mr. 'A' after the death of 'S'. Monthly rental income from the house property is ₹ 50,000/-. Is this income taxable in the hands of 'A' or 'S' ?

'ಎ' ಎಂಬವನು ಒಂದು ಮನೆಯನ್ನು ಅವನ ಅಕ್ಕ 'ಎಸ್' ಎಂಬವಳಿಗೆ ಜನವರಿ 20, 2021 ರಂದು ಒಂದು ಷರತ್ತಿನ ಮೇಲೆ ವರ್ಗಾವಣೆ ಮಾಡಿರುತ್ತಾನೆ. ಷರತ್ತಿನ ಪ್ರಕಾರ 'ಎಸ್' ನ ಸಾವಿನ ನಂತರ ಆ ಮನೆಯು 'ಎ' ಗೆ ಹಿಂದೊರೆಯುತ್ತದೆ. ಮನೆಯಿಂದ ಮಾಸಿಕ ಬಾಡಿಗೆ ಆದಾಯ ರೂ. 50,000/- ದೊರೆಯುತ್ತದೆ. 'ಎ' ಅಥವಾ 'ಎಸ್' ಕೈಯಲ್ಲಿ ತೆರಿಗೆ ಇರುವುದೇ ?

(c) Mr. 'X' received ₹ 45,000/- income from letting-out his tractor to use in agricultural operation. Is this amount taxable ?

'X' ಎಂಬವನು ರೂ. 45,000/- ಗಳ ಆದಾಯವನ್ನು ತಮ್ಮ ಟ್ರ್ಯಾಕ್ಟರ್‌ನ್ನು ಕೃಷಿ ಚಟುವಟಿಕೆಗಾಗಿ ಬಾಡಿಗೆ ಕೊಡುವ ಮೂಲಕ ಸಂಪಾದಿಸುತ್ತಾನೆ. ಈ ಹಣವು ತೆರಿಗೆಗೊಳಪಡುವುದೇ ?

0602/1002/2053

III Semester 3 Year LL.B./VI Semester 3 Year LL.B./VII Semester 5 Year
B.Com. LL.B./B.B.A. LL.B./B.A. LL.B. (Maj.-Min. System)/X Semester 5 Year
B.A. LL.B./B.B.A. LL.B. Examination, March/April 2024 (Odd Sem.)
LAW OF TAXATION

Duration : 3 Hours

Max. Marks : 100

- Instructions :** 1. Answer Q. No. 9 and any five of the remaining questions.
2. Q. No. 9 carries 20 marks and the remaining questions carry 16 marks each.
3. Answer should be written either in English or Kannada completely.

Q. No. 1. Explain the Constitutional limitations on taxing power of the Central Government.

Marks : 16

ಕೇಂದ್ರ ಸರ್ಕಾರದ ತೆರಿಗೆ ವಿಧಿಸುವ ಅಧಿಕಾರದ ಮೇಲಿನ ಸಾಂವಿಧಾನಿಕ ಮಿತಿಗಳನ್ನು ವಿವರಿಸಿ.

Q. No. 2. Define 'Agriculture Income'. Explain the taxability of agriculture income under I.T. Act, 1961.

Marks : 16

'ಕೃಷಿ ವರಮಾನ'ವನ್ನು ವ್ಯಾಖ್ಯಾನಿಸಿರಿ. ಆದಾಯ ತೆರಿಗೆ ಅಧಿನಿಯಮ, 1961 ರ ಅಡಿಯಲ್ಲಿ ಕೃಷಿ ವರಮಾನದ ಮೇಲೆ ತೆರಿಗೆ ವಿಧಿಸುವಿಕೆಯನ್ನು ವಿವರಿಸಿರಿ.

Q. No. 3. State the income chargeable under the head income from other sources.

Marks : 16

ಇತರೆ ಆದಾಯ ಶೀರ್ಷಿಕೆಯಡಿ ತೆರಿಗೆಗೊಳಪಡುವ ಆದಾಯಗಳನ್ನು ತಿಳಿಸಿರಿ.

Q. No. 4. What is Dual G.S.T. Model ? Explain its features.

Marks : 16

ದ್ವಿಮುಖ ಜಿ.ಎಸ್.ಟಿ. ಮಾದರಿ ಎಂದರೇನು ? ಅದರ ಲಕ್ಷಣಗಳನ್ನು ವಿವರಿಸಿರಿ.

P.T.O.



UNIT – II

Q. No. 2. (a) Explain the factors to be considered while assessing the taxable income from house property.

Marks : 10

ಗೃಹಸ್ವತ್ತಿನ ಮೂಲದಿಂದ ಬರುವ ವರಮಾನ ನಿರ್ಧರಿಸಲು ಪರಿಗಣಿಸಬೇಕಾದ ಮುಖ್ಯ ಅಂಶಗಳನ್ನು ವಿವರಿಸಿ.

OR/ಅಥವಾ

State the incomes which are exempted from tax under I.T. Act, 1961.

ಆದಾಯ ತೆರಿಗೆ ಅಧಿನಿಯಮ, 1961 ರ ಅಡಿಯಲ್ಲಿ ವಿನಾಯಿತಿಗೊಳಪಡುವ ಆದಾಯಗಳನ್ನು ವಿವರಿಸಿ.

Q. No. 2. (b) Kinds of assessment.

Marks : 6

ಮೌಲ್ಯನಿರ್ಣಯದ ವಿಧಗಳು.

OR/ಅಥವಾ

Write a note on Income Tax Authorities.

ಆದಾಯ ತೆರಿಗೆ ಅಧಿಕಾರಿಗಳ ಬಗ್ಗೆ ಟಿಪ್ಪಣಿ ಬರೆಯಿರಿ.

UNIT – III

Q. No. 3. (a) Explain the features of GST compensation law to State Governments.

Marks : 10

ರಾಜ್ಯ ಸರ್ಕಾರಗಳಿಗೆ ಜಿಎಸ್‌ಟಿ ಪರಿಹಾರ ನೀಡುವಲ್ಲಿ ಇರುವ ಕಾನೂನುಗಳ ಲಕ್ಷಣಗಳನ್ನು ವಿವರಿಸಿ.

OR/ಅಥವಾ

Explain the concept of GST. State dual model taxation.

ಜಿಎಸ್‌ಟಿ ಪರಿಕಲ್ಪನೆ ಬಗ್ಗೆ ವಿವರಿಸಿ. ದ್ವಿಪದ್ಧತಿ ತೆರಿಗೆ ರೀತಿಯ ಬಗ್ಗೆ ತಿಳಿಸಿರಿ.



Q. No. 3. (b) Write a note on Tax invoice under GST.

Marks : 6

ಜಿಎಸ್‌ಟಿ ಅಡಿಯಲ್ಲಿ ತೆರಿಗೆ ಧಾರಣೆಪಟ್ಟಿಯ ಕುರಿತಂತೆ ಟಿಪ್ಪಣಿ ಬರೆಯಿರಿ.

OR/ಅಥವಾ

Write short note on GST Council.

ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ಬಗ್ಗೆ ಟಿಪ್ಪಣಿ ಬರೆಯಿರಿ.

UNIT – IV

Q. No. 4. (a) Discuss the provisions relating to determination of nature of supply and place of supply under IGST Act, 2017.

Marks : 10

ಅಂತರ್‌ರಾಜ್ಯ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ, 2017 ರ ಅಡಿಯಲ್ಲಿ ಪೂರೈಕೆಯ ಸ್ವರೂಪ ಮತ್ತು ಪೂರೈಕೆಯ ಸ್ಥಳದ ಕುರಿತು ಇರುವ ಉಪಬಂಧಗಳನ್ನು ಚರ್ಚಿಸಿ.

OR/ಅಥವಾ

Explain the impact of GST on State revenue.

ರಾಜ್ಯಗಳ ಆದಾಯದ ಮೇಲೆ ಜಿಎಸ್‌ಟಿ ಪ್ರಭಾವವನ್ನು ವಿವರಿಸಿ.

Q. No. 4. (b) Write short note on GST on impact of imported goods and service.

Marks : 6

ಆಮದು ಸರಕು ಮತ್ತು ಸೇವೆಗಳ ಮೇಲೆ ಜಿಎಸ್‌ಟಿಯ ಪ್ರಭಾವದ ಬಗ್ಗೆ ಟಿಪ್ಪಣಿ ಬರೆಯಿರಿ.

OR/ಅಥವಾ

GST Exemption.

ಜಿಎಸ್‌ಟಿಯಿಂದ ವಿನಾಯಿತಿ.

UNIT – V

Q. No. 5. (a) Explain the powers and functions of various officers of customs under Customs Act, 1962.

Marks : 10

ಸೀಮಾ ಸುಂಕ ಅಧಿನಿಯಮ, 1962 ರಡಿಯಲ್ಲಿ ವಿವಿಧ ರೀತಿಯ ಸೀಮಾ ಅಧಿಕಾರಿಗಳ ಅಧಿಕಾರಗಳು ಮತ್ತು ಕರ್ತವ್ಯಗಳನ್ನು ವಿವರಿಸಿ.

OR/ಅಥವಾ

Explain the procedure for clearance of imported goods from the port under Customs Act, 1962.

ಸೀಮಾ ಸುಂಕ ಅಧಿನಿಯಮ, 1962 ರಡಿ ಆಮದಿತ ವಸ್ತುಗಳನ್ನು ಬಂದರಿನಿಂದ ತೀರುವಳಿಗೊಳಿಸುವ ಬಗೆಗಿನ ವಿಧಿವಿಧಾನಗಳನ್ನು ವಿವರಿಸಿ.

Q. No. 5. (b) Write short notes on Baggage.

Marks : 6

ಸಾಮಾನು ಸರಂಜಾಮು ಬಗ್ಗೆ ಟಿಪ್ಪಣಿ ಬರೆಯಿರಿ.

OR/ಅಥವಾ

Import of goods by post.

ಅಂಚೆಯ ಮೂಲಕ ಸರಕುಗಳ ಆಮದು ಬಗ್ಗೆ ಟಿಪ್ಪಣಿ ಬರೆಯಿರಿ.

III Semester 3 Year LL.B./VII Semester 5 Year B.A.LL.B. (Maj.-Min. System)/
B.B.A.LL.B./B.Com.LL.B. Examination, March/April 2024 (Odd Sem.)

LAW OF TAXATION

Duration : 3 Hours

Max. Marks : 80

Instructions : 1. Answer all five Units.

2. One essay type question and one short notes is compulsory.

3. Figures to the right indicate the marks.

4. Answer should be written either in English or Kannada completely.

UNIT – I

Q. No. 1. (a) Explain the term Tax and explain the different types of Taxes.

Marks : 10

ತೆರಿಗೆ ಪದದ ಅರ್ಥವನ್ನು ವಿವರಿಸಿ ಮತ್ತು ವಿವಿಧ ರೀತಿಯ ತೆರಿಗೆಗಳನ್ನು ವಿವರಿಸಿ.

OR/ಅಥವಾ

"The tax is levied in conformity with the Fundamental Rights under the Indian Constitution." Discuss.

"ಭಾರತ ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಅನುಗುಣವಾಗಿ ತೆರಿಗೆಯನ್ನು ವಿಧಿಸುತ್ತಾರೆ" - ಚರ್ಚಿಸಿ.

Q. No. 1. (b) Write a note on tax evasion and tax avoidance.

Marks : 6

ತೆರಿಗೆಯನ್ನು ತಪ್ಪಿಸುವುದು ಮತ್ತು ತೆರಿಗೆಯನ್ನು ತೂನ್ಯಗೊಳಿಸುವುದರ ಬಗ್ಗೆ ಟಿಪ್ಪಣಿ ಬರೆಯಿರಿ.

OR/ಅಥವಾ

Write a note on delegation of taxing power to State legislatures and local bodies.

ರಾಜ್ಯ ಸರ್ಕಾರಗಳಿಗೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ವಿಧಿಸುವ ಅಧಿಕಾರಗಳ ಪ್ರತ್ಯಾಯೋಜನೆ ಬಗ್ಗೆ ಟಿಪ್ಪಣಿ ಬರೆಯಿರಿ.



Q. No. 5. What is CGST and SGST ? Explain the salient features of GST.

Marks : 1×16=16

ಸಿ.ಜಿ.ಎಸ್.ಟಿ. ಮತ್ತು ಎಸ್.ಜಿ.ಎಸ್.ಟಿ. ಎಂದರೇನು ? ಜಿ.ಎಸ್.ಟಿ.ಯ ಪ್ರಮುಖ ಗುಣಲಕ್ಷಣಗಳನ್ನು ವಿವರಿಸಿ.

Q. No. 6. Explain the impact of GST on business, industry and consumers.

Marks : 1×16=16

ವ್ಯವಹಾರ, ಉದ್ಯಮ ಮತ್ತು ಬಳಕೆದಾರರ ಮೇಲೆ ಸರಕು ಮತ್ತು ಸೇವಾ ತೆರಿಗೆಯು ಬೀರಿದ ಪರಿಣಾಮಗಳನ್ನು ವಿವರಿಸಿರಿ.

Q. No. 7. Explain the procedures for clearance of imported goods from the port under Central Customs Act, 1962.

Marks : 1×16=16

ಕೇಂದ್ರೀಯ ಸೀಮಾ ಸುಂಕ, 1962 ರಡಿ ಆಮದಿತ ವಸ್ತುಗಳನ್ನು ಬಂದರಿನಿಂದ ತೀರುವಾಗಲೂಕಿಸುವ ಬಗೆಗಿನ ವಿಧಿ ವಿಧಾನಗಳನ್ನು ವಿವರಿಸಿ.

Q. No. 8. Write note on **any two** of the following.

Marks : 2×8=16

ಕೆಳಗಿನ ಯಾವುದಾದರೂ ಎರಡರ ಕುರಿತು ಟಿಪ್ಪಣಿ ಬರೆಯಿರಿ.

(a) Income Tax Returns

ಆದಾಯ ತೆರಿಗೆ ಸಲ್ಲಿಸುವಿಕೆ

(b) G.S.T. Council

ಜಿ.ಎಸ್.ಟಿ. ಮಂಡಳಿ

(c) Duty Drawback.

ಸುಂಕ ಹಿಂಪಡೆಯುವಿಕೆ.

Q. No. 9. Solve **any two** of the following.

Marks : 2×10=20

ಕೆಳಗಿನ ಯಾವುದಾದರೂ ಎರಡನ್ನು ಬಗೆಹರಿಸಿ.

(a) Draw a format of taxable income from salary after due deductions.

ಸಂಬಳದಿಂದ ಬರುವ ಕರಯೋಗ್ಯ ವರಮಾನ ಕಂಡುಹಿಡಿಯಲು ಇರುವ ನಮೂನೆಯನ್ನು ಅನುಮತಿಸಲ್ಪಡುವ ಕಡಿತಗಳೊಂದಿಗೆ ಬರೆಯಿರಿ.



(b) A T.V. Channel pays ₹ 20 lakh on 15th July 2022 as prize money to the winner of "BIGBOSS" competition. Explain the taxability of this prize money.

ಒಂದು ಟಿ.ವಿ. ಚಾನೆಲ್ "ಬಿಗ್‌ಬಾಸ್" ಎಂಬ ಸ್ಪರ್ಧೆಯಲ್ಲಿ ವಿಜಯ ಶಾಲಿಯಾದವರಿಗೆ 20 ಲಕ್ಷ ರೂಪಾಯಿ ನಗದನ್ನು ಬಹುಮಾನವಾಗಿ ಜುಲೈ 15 ನೇ ತಾರೀಖು 2022 ರಂದು ನೀಡಿತು. ಈ ಬಹುಮಾನದ ಮೊತ್ತದ ಮೇಲೆ ತೆರಿಗೆ ವಿಧಿಸುವಿಕೆಯನ್ನು ವಿವರಿಸಿರಿ.

(c) Mr. Swami collects forest fruits from forest and by selling it receives ₹ 90,000/-. Is this amount taxable under IT Act ?

ಶ್ರೀಯುತ ಸ್ವಾಮಿ ಎಂಬವರು ಕಾಡು ಹಣ್ಣುಗಳನ್ನು ಅರಣ್ಯದಿಂದ ಸಂಗ್ರಹಿಸಿ ಮಾರಾಟ ಮಾಡುವ ಮೂಲಕ 90,000/- ರೂಪಾಯಿಗಳನ್ನು ಪಡೆಯುತ್ತಾರೆ. ಈ ಹಣವು ಆದಾಯ ತೆರಿಗೆ ಕಾಯ್ದೆಗೆ ಒಳಪಡುತ್ತದೆಯೇ ?



0602/1002/2053

III Semester 3 Year LL.B./VI Semester 3 Year LL.B./VII Semester 5 Year
B.Com. LL.B./B.B.A. LL.B./B.A. LL.B. (Maj.-Min. System)/X Semester 5 Year
B.A. LL.B./B.B.A. LL.B. (Even Sem.) Examination, August/September 2024

LAW OF TAXATION

Duration : 3 Hours

Max. Marks : 100

Instructions : 1. Answer Q. 9 and any five of the remaining questions.

2. Q. No. 9 carries 20 marks and the remaining questions carry 16 marks each.

3. Answer should be written either in English or Kannada completely.

Q. No. 1. What is tax evasion and tax avoidance ? Discuss their effects and methods of prevention.

Marks : 1×16=16

ತೆರಿಗೆ ವಂಚನೆ ಮತ್ತು ತೆರಿಗೆ ತಪ್ಪಿಸುವಿಕೆ ಎಂದರೇನು ? ಇವುಗಳ ಪರಿಣಾಮ ಮತ್ತು ತಡೆಯುವಿಕೆಯ ವಿಧಾನಗಳನ್ನು ವಿವರಿಸಿರಿ.

Q. No. 2. Define "Income" and explain the characteristics of Income.

Marks : 1×16=16

"ಆದಾಯ"ವನ್ನು ವ್ಯಾಖ್ಯಾನಿಸಿರಿ. ಹಾಗೂ ಆದಾಯದ ಗುಣಲಕ್ಷಣಗಳನ್ನು ವಿವರಿಸಿರಿ.

Q. No. 3. Explain the factors to be considered while assessing the taxable income from House Property.

Marks : 1×16=16

ಗೃಹಸ್ವತ್ತಿನ ಮೂಲದಿಂದ ಬರುವ ವರಮಾನ ನಿರ್ಧರಿಸಲು ಪರಿಗಣಿಸುವ ಮುಖ್ಯ ಅಂಶಗಳನ್ನು ವಿವರಿಸಿರಿ.

Q. No. 4. Explain the powers of Income Tax Authorities under Income Tax Act, 1962.

Marks : 1×16=16

ಆದಾಯ ತೆರಿಗೆ ಅಧಿನಿಯಮ, 1962ರ ಅಡಿಯಲ್ಲಿ ಕಾರ್ಯನಿರ್ವಹಿಸುವ ಆದಾಯ ತೆರಿಗೆ ಅಧಿಕಾರಿಗಳ ಅಧಿಕಾರಗಳನ್ನು ವಿವರಿಸಿರಿ.

P.T.O.



UNIT – II

- Q. No. 2. a) "The income chargeable to tax in the hands of an assessee is determined on the basis of residential status". Explain.

Marks : 10

"ಒಬ್ಬ ತೆರಿಗೆದಾರನ ಆದಾಯವನ್ನು ಆತನ ವಾಸಸ್ಥಾನದ ಆಧಾರದ ಮೇಲೆ ನಿರ್ಧರಿಸಲಾಗುವುದು". ವಿವರಿಸಿ.

OR/ಅಥವಾ

- a) What is capital gain ? when and how capital gain is taxable under Income Tax Act ?

Marks : 10

ಬಂಡವಾಳ ಲಾಭ ಎಂದರೇನು ? ಆದಾಯ ತೆರಿಗೆ ಅಧಿನಿಯಮ ಅಡಿಯಲ್ಲಿ ಯಾವಾಗ ಮತ್ತು ಹೇಗೆ ಬಂಡವಾಳ ಲಾಭವು ತೆರಿಗೆಗೆ ಒಳಪಡುತ್ತದೆ ?

- Q. No. 2. b) Agriculture Income.
ಕೃಷಿ ಆದಾಯ.

Marks : 6

OR/ಅಥವಾ

- b) Advance Payment of Tax.
ತೆರಿಗೆಯ ಮುಂಗಡ ಪಾವತಿ.

Marks : 6

UNIT – III

- Q. No. 3. a) Explain the structure, powers and functions of GST Council.

Marks : 10

ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ರಚನೆ, ಅಧಿಕಾರ ಹಾಗೂ ಕಾರ್ಯಗಳನ್ನು ವಿವರಿಸಿ.

OR/ಅಥವಾ

- a) Explain the tax treatment under IGST and State when the Supply of goods are not treated as intra-state supply.

Marks : 10

ಐ.ಜಿ.ಎಸ್.ಟಿ ಅಡಿಯಲ್ಲಿ ತೆರಿಗೆ ಪರಿಗಣನೆಯ ಬಗ್ಗೆ ವಿವರಿಸಿ ಮತ್ತು ಯಾವಾಗ ಸರಕುಗಳ ಪೂರೈಕೆಯನ್ನು ಆಂತರಿಕ-ರಾಜ್ಯದ ಪೂರೈಕೆಯೆಂದು ಪರಿಗಣಿಸಲಾಗುವುದಿಲ್ಲ ವಿವರಿಸಿ.



- Q. No. 3. b) Dual modes of GST.

Marks : 6

ಸರಕು ಮತ್ತು ಸೇವಾ ತೆರಿಗೆಯ ದ್ವಿ ಪದ್ಧತಿ.

OR/ಅಥವಾ

- b) Impact of GST on GDP of India.

Marks : 6

ಭಾರತದ ಆರ್ಥಿಕ ಬೆಳವಣಿಗೆಯ ಮೇಲೆ ಸರಕು ಮತ್ತು ಸೇವಾ ತೆರಿಗೆಯ ಪ್ರಭಾವ.

UNIT – IV

- Q. No. 4. a) Explain the provisions relating to compensation to States under GST.

Marks : 10

ಜಿ.ಎಸ್.ಟಿ. ಯ ಅಡಿಯಲ್ಲಿ ರಾಜ್ಯಗಳ ಪರಿಹಾರಕ್ಕೆ ಸಂಬಂಧಿಸಿದ ಉಪಬಂಧಗಳನ್ನು ವಿವರಿಸಿ.

OR/ಅಥವಾ

- a) Discuss the provisions relating to levy and collection of tax under CGST Act, 2017.

Marks : 10

ಕೇಂದ್ರ ಸರಕು ಸೇವಾ ತೆರಿಗೆ ಕಾಯ್ದೆ, 2017 ರ ಅಡಿಯಲ್ಲಿ ತೆರಿಗೆ ವಿಧಿಸುವ ಮತ್ತು ಸಂಗ್ರಹಿಸುವ ಕುರಿತು ಇರುವ ಉಪಬಂಧಗಳನ್ನು ವಿವರಿಸಿ.

- Q. No. 4. b) Reverse charge mechanism under GST.

Marks : 6

ಜಿ.ಎಸ್.ಟಿ. ಯ ಅಡಿಯಲ್ಲಿ ರಿವರ್ಸ್ ಚಾರ್ಜ್ ಮೆಕ್ಯಾನಿಸಮ್.

OR/ಅಥವಾ

- b) Imposition of GST for Union Territories of India.

Marks : 6

ಭಾರತದ ಕೇಂದ್ರಾಡಳಿತ ಪ್ರದೇಶಗಳ ಮೇಲೆ ಜಿ.ಎಸ್.ಟಿ. ವಿಧಿಸುವಿಕೆ.



UNIT – V

Q. No. 5. a) Explain the provisions relating to baggage under Customs Act, 1962.

Marks : 10

ಸಾಮಾನು ಸರಂಜಾಮಿಗೆ ಸಂಬಂಧಿಸಿದಂತೆ ಸೀಮಾ ಸುಂಕದ ಅಧಿನಿಯಮ, 1962 ರಲ್ಲಿನ ಉಪಬಂಧಗಳನ್ನು ವಿವರಿಸಿ.

OR/ಅಥವಾ

a) Explain the provisions as to assessment of duty and valuation of goods under the Customs Act, 1962.

Marks : 10

ಸೀಮಾ ಸುಂಕ ಕಾಯ್ದೆ, 1962 ರಲ್ಲಿ ಸುಂಕ ನಿರ್ಧಾರಣೆ ಮತ್ತು ಸರಕು ಮೌಲ್ಯಮಾಪನಕ್ಕೆ ಸಂಬಂಧಿಸಿದ ಉಪಬಂಧಗಳನ್ನು ವಿವರಿಸಿ.

Q. No. 5. b) Duty Drawback.

Marks : 6

ಕರ/ಸುಂಕ ಹಿಂಪಡೆಯುವಿಕೆ.

OR/ಅಥವಾ

b) Restrictions on export and imports.

Marks : 6

ಆಮದು ಮತ್ತು ರಫ್ತಿನ ಮೇಲಿನ ನಿರ್ಬಂಧಗಳು.

III Semester 3 Year LL.B./VII Semester 5 Year B.A.LL.B. (Maj.-Min. System)/
B.B.A.LL.B./B.Com.LL.B. (Even Sem.) Examination, August/September 2024

LAW OF TAXATION

Duration : 3 Hours

Max. Marks : 80

Instructions : 1. Answer all five Units.

2. One essay type question and short note/problem is compulsory from each Unit.

3. Figures to right indicate marks.

4. Answer should be written either in English or Kannada Completely.

UNIT – I

Q. No. 1. a) Define Tax. What are the differences between direct and indirect tax.

Marks : 10

ತೆರಿಗೆಯನ್ನು ವ್ಯಾಖ್ಯಾನಿಸಿರಿ. ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳ ನಡುವಿನ ವ್ಯತ್ಯಾಸಗಳಾವುವು ?

OR/ಅಥವಾ

a) Briefly explain the "Doctrine of Immunity of State Instrumentalities" from tax.

Marks : 10

ಕರವಿನಾಯಿತಿಯಿಂದ "ಸರ್ಕಾರಿ ಸಂಸ್ಥೆಗಳ ಉಸ್ತುಕಿ ಸಿದ್ಧಾಂತ"ವನ್ನು ಸಂಕ್ಷಿಪ್ತವಾಗಿ ವಿವರಿಸಿ.

Q. No. 1. b) Compensatory/Regulatory tax.

Marks : 6

ಪರಿಹಾರಾರ್ಥಕ / ನಿಯಂತ್ರಕ ತೆರಿಗೆ.

OR/ಅಥವಾ

b) Distinguish tax from fees.

Marks : 6

ತೆರಿಗೆ ಮತ್ತು ಶುಲ್ಕಗಳ ನಡುವಿನ ವ್ಯತ್ಯಾಸ.



UNIT – II

Q. No. 2. (a) What is the meaning of capital gain ? Distinguish between short term and long term capital gain. Marks : 10

ಬಂಡವಾಳ ಲಾಭವೆಂದರೇನು ? ಅಲ್ಪಕಾಲ ಹಾಗೂ ದೀರ್ಘಕಾಲ ಬಂಡವಾಳ ಲಾಭಗಳನ್ನು ವ್ಯತ್ಯಸಿಸಿರಿ.

OR/ಅಥವಾ

Q. No. 2. (a) Explain the income assessable as income from business or profession. Marks : 10

ವ್ಯಾಪಾರ ಅಥವಾ ವೃತ್ತಿ ಆದಾಯಗಳೆಂದು ತೆರಿಗೆಗೊಳಪಡುವ ಆದಾಯವನ್ನು ವಿವರಿಸಿರಿ.

Q. No. 2. (b) Write a note on : Marks : 6

ಟಿಪ್ಪಣಿ ಬರೆಯಿರಿ :

Recovery of income tax.

ಆದಾಯ ತೆರಿಗೆ ವಸೂಲಿ.

OR/ಅಥವಾ

Q. No. 2. (b) Income exempt from tax. Marks : 6

ತೆರಿಗೆಯಿಂದ ವಿನಾಯಿತಿಗೊಂಡ ಆದಾಯ.

UNIT – III

Q. No. 3. (a) Discuss the provisions relating to registration under the Central Goods and Services Tax (CGST) Act, 2017. Marks : 10

ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ 2017 ರ ಅಡಿಯಲ್ಲಿ ನೋಂದಣಿಗೆ ಸಂಬಂಧಿಸಿದ ಉಪಬಂಧಗಳನ್ನು ಚರ್ಚಿಸಿರಿ.

OR/ಅಥವಾ

Q. No. 3. (a) Explain the benefits of Goods and Service Tax to trade, Industry, e-commerce and service sector. Marks : 10

ಸರಕು ಮತ್ತು ಸೇವಾ ತೆರಿಗೆಯಿಂದ ವಾಣಿಜ್ಯ, ಕೈಗಾರಿಕೆ, ಇ-ವಾಣಿಜ್ಯ ಮತ್ತು ಸೇವಾ ವಲಯಗಳಿಗೆ ಆಗುವ ಲಾಭಗಳನ್ನು ವಿವರಿಸಿ.



Q. No. 3. (b) Write a note on Dual G.S.T. taxation. Marks : 6

ದ್ವಿಪದ್ಧತಿ G.S.T. ತೆರಿಗೆಯ ಕುರಿತು ಟಿಪ್ಪಣಿ ಬರೆಯಿರಿ.

OR/ಅಥವಾ

Q. No. 3. (b) G. S. T. N. portal. Marks : 6

ಜಿ. ಎಸ್. ಟಿ.ಯ ಅಂತರ್ಜಾಲ ಮುಖಪುಟ.

UNIT – IV

Q. No. 4. (a) Define the terms securities transactions tax. Explain the exemptions on sale and purchase of securities. Marks : 10

ಭದ್ರತೆ, ವಿನಿಮಯ ತೆರಿಗೆಯನ್ನು ವ್ಯಾಖ್ಯಾನಿಸಿರಿ. ಭದ್ರತೆಯ ಖರೀದಿ ಮತ್ತು ಮಾರಾಟದ ಮೇಲೆ ಇರುವ ವಿನಾಯಿತಿಗಳನ್ನು ವಿವರಿಸಿ.

OR/ಅಥವಾ

Q. No. 4. (a) Define the term UTGST. Explain the impact of GST on state revenue. Marks : 10

ಯು.ಟಿ.ಜಿ.ಎಸ್.ಟಿ. ಯನ್ನು ವ್ಯಾಖ್ಯಾನಿಸಿರಿ. ರಾಜ್ಯ ಕಂದಾಯದ ಮೇಲೆ ಜಿ.ಎಸ್.ಟಿ.ಯ ಪರಿಣಾಮಗಳನ್ನು ವಿವರಿಸಿ.

Q. No. 4. (b) Write a note on Marks : 6

ಟಿಪ್ಪಣಿ ಬರೆಯಿರಿ :

Refund of tax.

ತೆರಿಗೆಯ ಮರುಪಾವತಿ.

OR/ಅಥವಾ

Q. No. 4. (b) Reverse Charges Mechanism (GST). Marks : 6

ಹಿಂಬದಿ ಶುಲ್ಕ ವಿಧಾನ (ಜಿ.ಎಸ್.ಟಿ.)

UNIT – V

Q. No. 5. (a) Explain the provisions relating to clearance of imported goods under Customs Act, 1962. Marks : 10

ಆಮದು ಸರಕುಗಳನ್ನು ಬಿಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸೀಮಾ ಸುಂಕ ಅಧಿನಿಯಮ, 1962 ರ ಅಡಿಯಲ್ಲಿರುವ ಉಪಬಂಧಗಳನ್ನು ವಿವರಿಸಿ.

OR/ಅಥವಾ



Q. No. 5. (a) Discuss the provisions relating to the assessment of duties under Customs Act, 1962. Marks : 10

ಸೀಮಾ ಸುಂಕ ಅಧಿನಿಯಮ, 1962 ರ ಅಡಿಯಲ್ಲಿ ಸುಂಕ ನಿರ್ಧರಣೆ ಬಗ್ಗೆ ಇರುವ ಉಪಬಂಧಗಳನ್ನು ಚರ್ಚಿಸಿರಿ.

Q. No. 5. (b) Write a short note on Powers to grant exemption from duty under Customs Act, 1962. Marks : 6

ಸೀಮಾ ಸುಂಕ ಅಧಿನಿಯಮ, 1962 ರ ಅಡಿಯಲ್ಲಿರುವ ಶುಲ್ಕ ವಿನಾಯಿತಿಯ ಅಧಿಕಾರ ಕುರಿತು ಲಘು ಟಿಪ್ಪಣಿ ಬರೆಯಿರಿ.

OR/ಅಥವಾ

Q. No. 5. (b) Write short note on SEZ unit under Customs Act, 1962. Marks : 6

ಸೀಮಾ ಸುಂಕ ಅಧಿನಿಯಮ, 1962 ರ ಅಡಿಯಲ್ಲಿನ ಎಸ್.ಐ.ಝೆಡ್ (SEZ) ಕುರಿತು ಲಘು ಟಿಪ್ಪಣಿ ಬರೆಯಿರಿ.



III Sem. 3 Year LL.B./VII Sem. 5 Year B.A.LL.B. (Maj.-Min. System)/
B.B.A.LL.B./B.Com.LL.B. Examination, January/February 2025 (Odd Sem.)
LAW OF TAXATION

Duration : 3 Hours

Max. Marks : 80

Instructions : 1. Answer all five Units.

2. Figures on right indicate marks.

3. Answer should be written completely either in English or Kannada.

UNIT – I

Q. No. 1. (a) Define the term tax. Explain the nature and characteristics of different types of taxes. Marks : 10

ತೆರಿಗೆಯನ್ನು ವ್ಯಾಖ್ಯಾನಿಸಿರಿ. ವಿವಿಧ ಪ್ರಕಾರದ ತೆರಿಗೆಯ ಸ್ವರೂಪ ಮತ್ತು ಲಕ್ಷಣಗಳನ್ನು ವಿವರಿಸಿ.

OR/ಅಥವಾ

Q. No. 1. (a) Discuss the power of taxation and constitutional limitations. Marks : 10

ತೆರಿಗೆ ವಿಧಿಸುವ ಅಧಿಕಾರಗಳು ಮತ್ತು ಸಾಂವಿಧಾನಿಕ ಮಿತಿಗಳನ್ನು ಚರ್ಚಿಸಿರಿ.

Q. No. 1. (b) Write a note on : Marks : 6

ಟಿಪ್ಪಣಿ ಬರೆಯಿರಿ :

Tax evasion and tax avoidance.

ತೆರಿಗೆಯಿಂದ ನುಣುಚಿಕೊಳ್ಳುವಿಕೆ ಮತ್ತು ತೆರಿಗೆಯಿಂದ ತಪ್ಪಿಸಿಕೊಳ್ಳುವಿಕೆ.

OR/ಅಥವಾ

Q. No. 1. (b) Tax and fees. Marks : 6

ತೆರಿಗೆ ಮತ್ತು ಶುಲ್ಕ.